



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಸೋಮವಾರ, ೧೬, ಜೂನ್, ೨೦೨೫( ಜ್ಯೇಷ್ಠ , ೨೬ ಶಕವರ್ಷ, ೧೯೪೭) BENGALURU, MONDAY, 16, JUNE, 2025(JYAISTHA, 26, SHAKAVARSHA, 1947)	ನಂ. ೩೫೯ No. 359
------------------------	--	--------------------

## PERSONNEL AND ADMINISTRATIVE REFORMS SECRETARIAT NOTIFICATION

**No.DPAR 05 CHUVEBHA (ADDL.CEO-1)2025, Bengaluru, Dated:16.06.2025**

The following Order No.76/KT-PC/2024/CEMS-II, dated, 23<sup>rd</sup> May, 2025 of the Election Commission of India is republished hereunder for general information:

### **ELECTION COMMISSION OF INDIA**

**Nirvachan Sadan, Ashoka Road, New Delhi-110001**

**23<sup>rd</sup> May, 2025**

**No: 76/KT-PC/2024/CEMS-II**

**Dated:**

**2<sup>nd</sup> Jyeshtha, 1947(Saka)**

### **ORDER**

**WHEREAS**, the General Election to Lok Sabha of Karnataka, 2024 for **23-Bangalore Rural** Parliamentary Constituency was held in pursuance of the Election Commission of India Notification No.O.N.92(E), dated 28<sup>th</sup> March, 2024; and

**WHEREAS**, as per Section 78 of the Representation of the People Act, 1951, every contesting candidate at an election shall, within 30 days from the date of election of the returned candidate, lodge with the District Election Officer an account of his/her election expenses which shall be a true copy of the account kept by him/her or his/her election agent under Section 77 of the said act; and

**WHEREAS**, the result of the election for **23-Bangalore Rural** Parliamentary Constituency was declared by the Returning Officer on 04<sup>th</sup> June, 2024 and hence the last date for lodging the account of Election Expenses was 04<sup>th</sup> July, 2024; and

**WHEREAS**, as per the report Dated:04.07.2024 of District Election Officer, **Ramanagara** under sub-rule(1) of Rule 89 of the Conduct of Elections Rules, 1961

received through the CEO, Karnataka vide his letter no. DPAR 25 CHUVEBHA (Addl CEO-1) 2024; dated 16.07.2024 stating that **Sh.C.N.Manjunatha**, a contesting candidate from **23-Bangalore Rural** Parliamentary Constituency in General Election to Lok Sabha of Karnataka, 2024, has failed to lodge the account of his election expenses, as required under law; and

**WHEREAS**, on basis of the said report of the District Election Officer, **Ramanagara** a Show-Cause Notice No.76/KT-PC/2024/CEMS-II, dated 23<sup>rd</sup> September, 2024 was issued under sub rule (5) of Rule 89 of the Conduct of Elections Rules, 1961 by the Election Commission of India to **Sh.C.N.Manjunatha**, for not lodging of the account of Election Expenses; and

**WHEREAS**, through the above said Show Cause Notice and under sub rule(6) of Rule 89 of the Conduct of Elections Rules, 1961, **Sh.C.N.Manjunatha**, was directed to submit representation in writing to the Commission explaining the reasons for not lodging the account and also to lodge the account of his election expenses with the District Election Officer, **Ramanagara** District within 20 days from the date of receipt of the notice; and

**WHEREAS**, the District Election Officer, **Ramanagara** in his report no.ELN(1)/CR/64/2023-24; dated 12.03.2025 has reported that the candidate refused to receive the Show Cause Notice, therefore the Show Cause Notice was pasted at his own address and a Mahajar report was done on **07.10.2024**; and

**WHEREAS**, the District Election Officer, **Ramanagara** in his Supplementary Report no. ELN(1)/CR/64/2023-24; dated 12.03.2025 on account of the candidate received through CEO, Karnataka letter no. DPAR/25/Chuvebha(Addl.CEO-1) 2024; dated 07.04.2025 has reported that **Sh.C.N.Manjunatha**, has not submitted any representation or statement of the account of election expenses. Further, after receipt of the said notice, **Sh.C.N.Manjunatha**, has neither furnished any reason nor explanation to the Election Commission of India for failure to lodge the account of his election expenses as prescribed under law; and

**WHEREAS**, Section 10A of the Representation of the People Act, 1951 provides that:-

*“If the Election Commission is satisfied that a person-*  
*(a) has failed to lodge an account of election expenses within the time and in the manner*  
*required by or under this Act, and*

---

*(b) has no good reason or justification for the failure, the Election Commission shall, by order published in the official Gazette, declare him to be disqualified and any such person shall be disqualified for a period of three years from the date of the order.”;*

**WHEREAS**, on basis of the facts and available records, the Commission is satisfied that **Sh.C.N.Manjunatha**, has failed to lodge the account of his election expenses and has no good reason or justification for the failure to do so; and

**NOW, THEREFORE**, in pursuance of Section 10A of the Representation of the People Act, 1951, the Election Commission of India hereby declares **Sh.C.N.Manjunatha**, resident of **LIG 42, K.H.B. Colony, H.N Pura Road, Channarayapatna Town, Hassan District – 573 116** and a contesting candidate from **23-Bangalore Ruaral** Parliamentary Constituency of General Election to the Lok Sabha of Karnataka, 2024, to be disqualified for being chosen as and for being a member of either House of the Parliament or the Legislative Assembly or the Legislative Council of a State or Union Territory for a period of three years from the date of this order.

Sd/-

**(RAKESH KUMAR)**  
**SECRETARY**

To.  
**Sh.C.N.Manjunatha,**  
**LIG 42, K.H.B. Colony,**  
**H.N Pura Road, Channarayapatna Town,**  
**Hassan District – 573 116.**

**(Madhu A.C)**  
**Under Secretary to Government,**  
**DPAR(Elections), Karnataka**

**ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ  
ಅಧಿಸೂಚನೆ**

**ಸಂ: ಸಿಆಸುಇ 05 ಚುವೆಭ(ಅಮುಚುಅ-1) 2025, ಬೆಂಗಳೂರು, ದಿನಾಂಕ:16.06.2025**

ಭಾರತ ಚುನಾವಣಾ ಆಯೋಗದ ಈ ಕೆಳಕಂಡ ಆದೇಶ ಸಂ: 76/ಕೆಟಿ-ಪಿಸಿ/2024/ಸಿಇಎಂಎಸ್-II, ದಿನಾಂಕ:23.05.2025 ಅನ್ನು  
ಸಾಮಾನ್ಯ ಮಾಹಿತಿಗಾಗಿ ಪುನರ್ ಪ್ರಕಟಿಸಿದೆ.

**ಭಾರತ ಚುನಾವಣಾ ಆಯೋಗ  
ನಿರ್ವಾಚನ ಸದನ, ಅಶೋಕ ರಸ್ತೆ, ನವದೆಹಲಿ-110001**

**ಸಂಖ್ಯೆ: 76/ಕೆಟಿ-ಪಿಸಿ/2024/ಸಿಇಎಂಎಸ್-**

**ದಿನಾಂಕ: 23ನೇ ಮೇ, 2025**

**ಜೇಷ್ಠ ಮಾಸದ 2ನೇ ದಿನ, 1947(ಶಕ)**

**ಆದೇಶ**

ಭಾರತ ಚುನಾವಣಾ ಆಯೋಗದ ಅಧಿಸೂಚನೆ ಸಂಖ್ಯೆ:ಒ.ಎನ್.92(ಇ), ದಿನಾಂಕ:28ನೇ ಮಾರ್ಚ್, 2024ರ ಅನುಸಾರವಾಗಿ 2024ರ ಕರ್ನಾಟಕ ಲೋಕಸಭೆ **23-ಬೆಂಗಳೂರು ಗ್ರಾಮಾಂತರ** ಲೋಕಸಭಾ ಮತಕ್ಷೇತ್ರಕ್ಕೆ ಸಾರ್ವತ್ರಿಕ ಚುನಾವಣೆ ನಡೆಸಿರುವುದರಿಂದ; ಮತ್ತು

ಜನತಾ ಪ್ರಾತಿನಿಧ್ಯ ಅಧಿನಿಯಮ, 1951ರ 78ನೇ ಪ್ರಕರಣದ ಅನುಸಾರ, ಚುನಾವಣೆಗೆ ಸ್ಪರ್ಧಿಸಿದ ಪ್ರತಿಯೊಬ್ಬ ಅಭ್ಯರ್ಥಿಯು, ಚುನಾವಣೆಯಲ್ಲಿ ಜಯಿಸಿದ ಅಭ್ಯರ್ಥಿಯನ್ನು ಘೋಷಿಸಿದ ದಿನಾಂಕದಿಂದ 30 ದಿನಗಳ ಒಳಗಾಗಿ ಸದರಿ ಅಧಿನಿಯಮದ 77ನೇ ಪ್ರಕರಣದ ಅಡಿಯಲ್ಲಿ, ಆತನು / ಆಕೆಯು ಅಥವಾ ಆತನ / ಆಕೆಯ ಚುನಾವಣಾ ಏಜೆಂಟರು ಇಟ್ಟುಕೊಂಡಿರುವ ಲೆಕ್ಕದ ನೈಜ ಪ್ರತಿ ಆಗಿರತಕ್ಕ ತನ್ನ ಚುನಾವಣಾ ವೆಚ್ಚಗಳ ಲೆಕ್ಕವನ್ನು ಜಿಲ್ಲಾ ಚುನಾವಣಾಧಿಕಾರಿಯವರಿಗೆ ಸಲ್ಲಿಸಬೇಕಾಗಿರುವುದರಿಂದ; ಮತ್ತು

ರಿಟರ್ನಿಂಗ್ ಅಧಿಕಾರಿಯವರು ದಿನಾಂಕ: **4ನೇ ಜೂನ್ 2024 ರಂದು** ಕರ್ನಾಟಕದ 2024ರ **23-ಬೆಂಗಳೂರು ಗ್ರಾಮಾಂತರ** ಲೋಕಸಭಾ ಮತಕ್ಷೇತ್ರಕ್ಕೆ ಚುನಾವಣಾ ಫಲಿತಾಂಶವನ್ನು ಘೋಷಿಸಿರುವುದರಿಂದ ಮತ್ತು ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸಲು ಕಡೆಯ ದಿನಾಂಕ: **04ನೇ ಜುಲೈ 2024** ಆಗಿರುವುದರಿಂದ; ಮತ್ತು

ಮುಖ್ಯ ಚುನಾವಣಾಧಿಕಾರಿ (ಸಿಇಒ), ಕರ್ನಾಟಕ ಇವರ ಪತ್ರ ಸಂಖ್ಯೆ: ಡಿಪಿಎಆರ್ 25 ಚುವೆಭ(ಅಪರ ಸಿಇಒ-1)2024, ದಿನಾಂಕ:16.07.2024ರ ಮುಖಾಂತರ ಸ್ವೀಕರಿಸಿದ ಚುನಾವಣೆಗಳನ್ನು ನಡೆಸುವ ನಿಯಮಗಳು, 1961ರ 89ನೇ ನಿಯಮದ 1ನೇ ಉಪ-ನಿಯಮದ ಮೇರೆಗೆ **ಜಿಲ್ಲಾ ಚುನಾವಣಾ ಅಧಿಕಾರಿ (ಡಿಇಒ)**, ರಾಮನಗರ ಇವರ ದಿನಾಂಕ:04.07.2024ರ ವರದಿಯ ಪ್ರಕಾರ ಕರ್ನಾಟಕದ ಲೋಕಸಭಾ ಸಾರ್ವತ್ರಿಕ-ಚುನಾವಣೆ 2024ರಲ್ಲಿನ **23-ಬೆಂಗಳೂರು ಗ್ರಾಮಾಂತರ** ಲೋಕಸಭಾ ಮತಕ್ಷೇತ್ರದಿಂದ ಸ್ಪರ್ಧಿಸಿದ ಅಭ್ಯರ್ಥಿಯಾದ **ಶ್ರೀ ಸಿ.ಎನ್.ಮಂಜುನಾಥ** ಇವರು ಕಾನೂನಿನ ಅಡಿಯಲ್ಲಿ ಅಗತ್ಯಪಡಿಸಿದಂತೆ, ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸಲು ವಿಫಲರಾಗಿರುವುದರಿಂದ; ಮತ್ತು

ಜಿಲ್ಲಾ ಚುನಾವಣಾಧಿಕಾರಿ, **ರಾಮನಗರ** ಇವರ ಸದರಿ ವರದಿಯ ಆಧಾರದ ಮೇಲೆ, ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸದಿರುವುದಕ್ಕಾಗಿ **ಶ್ರೀ ಸಿ.ಎನ್.ಮಂಜುನಾಥ** ರವರಿಗೆ ಚುನಾವಣೆಗಳನ್ನು ನಡೆಸುವ ನಿಯಮಗಳು, 1961ರ ನಿಯಮ 89ರ ಉಪ-ನಿಯಮ(5)ರ ಅಡಿಯಲ್ಲಿ ಭಾರತ ಚುನಾವಣಾ ಆಯೋಗವು ಕಾರಣ ಕೇಳಿ ನೋಟಿಸು ಸಂಖ್ಯೆ:

**76/ಕೆಟಿ-ಪಿಸಿ/2024/ಸಿಇಎಂಎಸ್-II, ದಿನಾಂಕ:23ನೇ ಸೆಪ್ಟೆಂಬರ್, 2024** ಅನ್ನು ನೀಡಲಾಗಿರುವುದರಿಂದ; ಮತ್ತು

ಮೇಲೆ ಹೇಳಿದ ಕಾರಣ ಕೇಳುವ ನೋಟೀಸಿನ ಮೂಲಕ ಮತ್ತು ಚುನಾವಣೆಗಳನ್ನು ನಡೆಸುವ ನಿಯಮಗಳು, 1961ರ ನಿಯಮ 89ರ ಉಪ-ನಿಯಮ(6)ರ ಅಡಿಯಲ್ಲಿ, ನೋಟೀಸ್ ಸ್ವೀಕರಿಸಿದ ದಿನಾಂಕದಿಂದ 20 ದಿನಗಳ ಒಳಗಾಗಿ ತಮ್ಮ ಲೆಕ್ಕಪತ್ರಗಳನ್ನು ಸಲ್ಲಿಸದಿರುವುದಕ್ಕೆ ಕಾರಣವನ್ನು ವಿವರಿಸಿ ಆಯೋಗಕ್ಕೆ ಲಿಖಿತದಲ್ಲಿ ಮನವಿ ಸಲ್ಲಿಸುವಂತೆ ಹಾಗೂ ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು **ರಾಮನಗರ** ಜಿಲ್ಲೆಯ ಜಿಲ್ಲಾ ಚುನಾವಣಾ ಅಧಿಕಾರಿಯವರಿಗೆ ಸಲ್ಲಿಸುವಂತೆಯೂ ಸಹ **ಶ್ರೀ ಸಿ.ಎನ್.ಮಂಜುನಾಥ** ರವರಿಗೆ ನಿರ್ದೇಶಿಸಿರುವುದರಿಂದ; ಮತ್ತು

ಜಿಲ್ಲಾ ಚುನಾವಣಾ ಅಧಿಕಾರಿಯವರು (ಡಿಇಟಿ), **ರಾಮನಗರ** ಇವರು ತಮ್ಮ ವರದಿ ಸಂಖ್ಯೆ:ಇಎಲ್‌ಎನ್(1)/ಸಿಆರ್/64/2023-24; ದಿನಾಂಕ:12.03.2025 ರಲ್ಲಿ **ಶ್ರೀ ಸಿ.ಎನ್.ಮಂಜುನಾಥ** ಇವರಿಗೆ ದಿನಾಂಕ:07-10-2024 ರಂದು ಸದರಿ ಕಾರಣ ಕೇಳಿ ನೋಟೀಸನ್ನು ನೀಡಲಾಗಿದೆ ಎಂದು ವರದಿ ಮಾಡಿರುವುದರಿಂದ; ಮತ್ತು

ಮುಖ್ಯ ಚುನಾವಣಾಧಿಕಾರಿ (ಸಿಇಟಿ), ಕರ್ನಾಟಕ, ಇವರ ಪತ್ರ ಸಂಖ್ಯೆ:ಡಿಪಿಎಆರ್/25/ಚುವೆಭ (ಅಪರ ಸಿಇಟಿ-1)2024; ದಿನಾಂಕ:07.04.2025ರ ಮುಖಾಂತರ ಸ್ವೀಕರಿಸಿದ ಅಭ್ಯರ್ಥಿಯ ಲೆಕ್ಕಪತ್ರವನ್ನು ಕುರಿತಾದ ಜಿಲ್ಲಾ ಚುನಾವಣಾಧಿಕಾರಿ, **ರಾಮನಗರ** ಇವರು, ತಮ್ಮ ಪೂರಕ ವರದಿ ಸಂಖ್ಯೆ:ಇಎಲ್‌ಎನ್ (1)/ಸಿಆರ್/64/2023-24; ದಿನಾಂಕ:12.03.2025ರಲ್ಲಿ, **ಶ್ರೀ ಸಿ.ಎನ್.ಮಂಜುನಾಥ** ರವರು ಚುನಾವಣಾ ವೆಚ್ಚಗಳ ಲೆಕ್ಕಪತ್ರದ ಯಾವುದೇ ನಿರೂಪಣೆ ಅಥವಾ ವಿವರಪಟ್ಟಿಯನ್ನು ಸಲ್ಲಿಸಿರುವುದಿಲ್ಲವೆಂದು ವರದಿ ಮಾಡಲಾಗಿದೆ. ಅಲ್ಲದೇ, ಸದರಿ ನೋಟೀಸನ್ನು ಸ್ವೀಕರಿಸಿದ ನಂತರವೂ, **ಶ್ರೀ ಸಿ.ಎನ್.ಮಂಜುನಾಥ** ರವರು ಕಾನೂನಿನ ಅಡಿಯಲ್ಲಿ ನಿಯಮಿಸಲಾದಂತೆ ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸಲು ವಿಫಲರಾಗಿದ್ದಕ್ಕಾಗಿ ಭಾರತ ಚುನಾವಣಾ ಆಯೋಗಕ್ಕೆ ಯಾವುದೇ ಕಾರಣವನ್ನಾಗಲಿ ಅಥವಾ ವಿವರಣೆಯನ್ನಾಗಲಿ ನೀಡಿರುವುದಿಲ್ಲವಾದ್ದರಿಂದ; ಮತ್ತು

ಜನತಾ ಪ್ರಾತಿನಿಧ್ಯ ಅಧಿನಿಯಮ, 1951ರ 10ಎ ಪ್ರಕರಣದಲ್ಲಿ ಈ ಕೆಳಕಂಡಂತೆ ಉಪಬಂಧಿಸಲಾಗಿರುವುದರಿಂದ, ಎಂದರೆ :-

"ಒಬ್ಬ ವ್ಯಕ್ತಿಯು,

(ಎ) ಈ ಅಧಿನಿಯಮದ ಮೂಲಕ ಅಥವಾ ಅದರ ಮೇರೆಗೆ ಅಗತ್ಯಪಡಿಸಿದ ಕಾಲದೊಳಗೆ ಮತ್ತು ಅಗತ್ಯಪಡಿಸಿದ ರೀತಿಯಲ್ಲಿ ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸಲು ವಿಫಲನಾಗಿದ್ದಾನೆಂದು; ಮತ್ತು

(ಬಿ) ಹಾಗೆ ವಿಫಲನಾಗಿರುವುದಕ್ಕೆ ಯಾವುದೇ ಸರಿಯಾದ ಕಾರಣ ಅಥವಾ ಸಮರ್ಥನೆಯನ್ನು ಹೊಂದಿಲ್ಲವೆಂದು,

- ಚುನಾವಣಾ ಆಯೋಗಕ್ಕೆ ಮನದಟ್ಟಾದರೆ, ಚುನಾವಣಾ ಆಯೋಗವು ರಾಜ್ಯಪತ್ರದಲ್ಲಿ ಪ್ರಕಟವಾದ ಆದೇಶದ ಮೂಲಕ ಅವನು ಅನರ್ಹನಾಗಿದ್ದಾನೆಂದು ಘೋಷಿಸತಕ್ಕದ್ದು ಮತ್ತು ಅಂಥ ಯಾವುದೇ ವ್ಯಕ್ತಿಯನ್ನು ಆ ಆದೇಶದ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಅನರ್ಹಗೊಳಿಸತಕ್ಕದ್ದು " ಎಂದು ಉಪಬಂಧಿಸಿರುವುದರಿಂದ;

ವಾಸ್ತವ ಸಂಗತಿಗಳು ಮತ್ತು ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ, **ಶ್ರೀ ಸಿ.ಎನ್.ಮಂಜುನಾಥ** ರವರು ತಮ್ಮ ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸಲು ವಿಫಲರಾಗಿದ್ದಾರೆಂದು ಮತ್ತು ಹಾಗೆ ಸಲ್ಲಿಸಲು ವಿಫಲರಾಗಿದ್ದಕ್ಕೆ ಯಾವುದೇ ಸೂಕ್ತ ಕಾರಣವನ್ನು ಅಥವಾ ಸಮರ್ಥನೆಯನ್ನು ನೀಡಿಲ್ಲವೆಂದು ಆಯೋಗಕ್ಕೆ ಮನವರಿಕೆಯಾಗಿರುವುದರಿಂದ; ಮತ್ತು

**ಈಗ, ಜನತಾ ಪ್ರಾತಿನಿಧ್ಯ ಅಧಿನಿಯಮ, 1951ರ 10ಎ ಪ್ರಕರಣದ ಅನುಸಾರವಾಗಿ, ಭಾರತದ ಚುನಾವಣಾ ಆಯೋಗವು ಎಲ್‌ಐಜಿ 42, ಕೆ.ಹೆಚ್.ಬಿ. ಕಾಲೋನಿ, ಹೆಚ್.ಎನ್.ಪುರ ರಸ್ತೆ, ಚನ್ನರಾಯಪಟ್ಟಣ, ಹಾಸನ ಜಿಲ್ಲೆ - 573 116 ನಿವಾಸಿಯಾಗಿರುವ ಮತ್ತು 2024ರಲ್ಲಿ ಕರ್ನಾಟಕದ 23-ಬೆಂಗಳೂರು ಗ್ರಾಮಾಂತರ ಲೋಕಸಭೆಯ ಮತಕ್ಷೇತ್ರಕ್ಕೆ ನಡೆದ ಸಾರ್ವತ್ರಿಕ-**

ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಯಾಗಿರುವ ಶ್ರೀ ಸಿ.ಎನ್.ಮಂಜುನಾಥ ಇವರನ್ನು ಈ ಆದೇಶದ ದಿನಾಂಕದಿಂದ ಮೂರು ವರ್ಷಗಳ ಅವಧಿಯವರೆಗೆ ಸಂಸತ್ತಿನ ಉಭಯ ಸದನಗಳ ಅಥವಾ ರಾಜ್ಯದ ಅಥವಾ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತಗೊಳ್ಳುವುದಕ್ಕೆ ಮತ್ತು ಸದಸ್ಯರಾಗುವುದಕ್ಕೆ ಅನರ್ಹರೆಂದು ಈ ಮೂಲಕ ಘೋಷಿಸಿದೆ.

ಸಹಿ/-  
(ರಾಕೇಶ್ ಕುಮಾರ್)  
ಕಾರ್ಯದರ್ಶಿ

ಇವರಿಗೆ,  
ಶ್ರೀ ಸಿ.ಎನ್.ಮಂಜುನಾಥ,  
ಎಲ್.ಐ.ಜಿ. 42, ಕೆ.ಹೆಚ್.ಬಿ. ಕಾಲೋನಿ,  
ಹೆಚ್.ಎನ್.ಪುರ ರಸ್ತೆ, ಚನ್ನರಾಯಪಟ್ಟಣ,  
ಹಾಸನ ಜಿಲ್ಲೆ - 573 116

(ಮಧು ಎ.ಸಿ)  
ಸರ್ಕಾರದ ಅಧೀನ ಕಾರ್ಯದರ್ಶಿ  
ಸಿಆಸು ಇಲಾಖೆ(ಚುನಾವಣೆಗಳು),ಕರ್ನಾಟಕ